

ಮಾಹಿತಿ ಹಕ್ಕು ಕಾಯ್ದೆ 2005ರ ಸೇಕ್ಕನ್ಡ್

4(1)(ಬಿ) ಅಡಿಯಲ್ಲಿ ಮುಖ್ಯ ಅಭಿಯಂತರರು

[ದಕ್ಷಿಣ ವಲಯ] ರವರ ಕಳೇರಿಯ

ಮಾಹಿತಿಗಳು

ಸ್ವಾಧೀನಿಸ್ತರು
ಮುಖ್ಯ ಅಭಿಯಂತರ (ಪ್ರಸ್ತುತಿ) ...
ಅಧಿಕಾರ ಬೆಂಂದಿಕ್ಕಾರು ಮಾಹಿತಿ ...


ಮಾಹಿತಿ ಹಕ್ಕು ಅಧಿಸಂಖ್ಯೆ 2005ರ
ಅನ್ವಯ ನಡೆಲ ತ್ವರಿತವಾಗಿ
ಮುಖ್ಯ ಅಭಿಯಂತರ (ಪ್ರಸ್ತುತಿ)
ತಳೀಯಾದ ನಿಂಬಳಾಗಿ.


Section 4(1)(b)(i)- Organisational structure, aims and functions

ಮೊಹಿತ ಹನ್ನು ಅಧಿಕಾರಿಯನ್ನು ೨೦೦೫
ಅನ್ವಯ ಸದರಿ ತ್ವರಿತ
ಮುಖ್ಯ ಅಧಿಕಾರಿಯನ್ನರು (ಪ್ರಥಮ
ಕರ್ಬೀಲಾಯಂದೆ ನೀಡಿಲ್ಲ.

— ಪ್ರಾಯಸ್ಕಿಂತಿಯ
ಮುಖ್ಯ ಇಧಾಯಂತರ ಪದ್ಧತಿಗಳ ರೂಪಗಳನ್ನು
ಅಹಂ ಬೀರಿಸಲು ಮಹಾವರೀ ಹಾ..

Section 4(1)(b)(ii)- Powers and duties of officers and employees

Sl. no	Designation of the official / employee	Duties allotted	Powers
1	ಮುಖ್ಯ ಅಭಿಯಂತರರು (ದಳ್ಳಿಣಿ)	<p>ಮುಖ್ಯ ಅಭಿಯಂತರರು (ದಳ್ಳಿಣಿ) ರವರು ದಳ್ಳಿಣಿ ವಲಯದ ಕಾಮಗಾರಿ ಇಲಾಖೆಗೆ ಮೇಲಾಧಿಕಾರಿಯಾಗಿರುತ್ತಾರೆ. ಕಾಮಗಾರಿಗಳನ್ನು ಪರಿಶೀಲಿಸುವುದು ಹಾಗೂ ತಮ್ಮ ಕೆಳಗಿನ ಅಧಿಕಾರಿಗಳಿಗೆ ಕಾಮಗಾರಿಗಳ ಗುಣಮಟ್ಟ ಮತ್ತು ತಾಂತ್ರಿಕ ವಿಷಯಗಳ ಬಗ್ಗೆ ಸೂಚನೆಗಳನ್ನು ನೀಡುವುದು.</p>	<p>1) ರೂ.10.00 ರಿಂದ 50.00 ಲಕ್ಷಗಳ ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡುವುದು.</p> <p>2) ರೂ.100.00 ಲಕ್ಷಗಳ ಮೇಲ್ಪಟ್ಟ ಕಾಮಗಾರಿಗಳಿಗೆ ತಾಂತ್ರಿಕ ಮಂಜೂರಾತಿ ನೀಡುವುದು.</p> <p>3) ರಾಷ್ಟ್ರ ಸರ್ಕಾರದ ಅನುದಾನದ ಕಾಮಗಾರಿಗಳಿಗೆ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವುದು.</p> <p>4) ವಸತಿ ಕಟ್ಟಡಗಳ ಮಂಜೂರಾತಿ ಕರ್ಮಾಂಶ ಸದಸ್ಯರಾಗಿ ಕಾರ್ಯನಿರ್ವಹಿಸುವುದು.</p>



 ಮುಖ್ಯ ಅಭಿಯಂತರು (ದಳ್ಳಿಣಿ) ರವರ ತಳೀಲ
 ಶ್ರೀ ಬೆಂಡಕೆರು ಮಹಾನರ ಘಾಳಿ

ಮಾಹಿತಿ ಹಿತ್ತು ಅಧಿಕಾರಿಯವರು 2005ರೆ ಅನ್ವಯ ಸರ್ವತ್ವ ತ್ವರಿತ ಮಾನ್ಯ ಅಭಿಯಂತರು (ದಳ್ಳಿಣಿ) ರವರ ತಳೀಲ ಶ್ರೀ ಬೆಂಡಕೆರು ಮಹಾನರ ಘಾಳಿ,


2	<p>ಎರಡು ಅಥವಾ ಮೂರು ಲಿಪ ವಿಭಾಗಗಳಿಗೆ ಒಬ್ಬರಂತೆ ಮೇಲ್ಕಿಂಚಾರಣಾ ನಿಯಂತ್ರಕರಾಗಿರುತ್ತಾರೆ. ರೂ.10.00 ಲಕ್ಷಗಳವರೆಗಿನ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಮತ್ತು ತಾಂತ್ರಿಕ ಮಂಜೂರಾತಿ ನೀಡುವುದು. ಕಾಮಗಾರಿ ಬಿಲ್ಲುಗಳಿಗೆ ಚೆಕ್ ಮೆಜರ್ ಮೆಂಟ್ ಮಾಡುವ ಅಧಿಕಾರ. ವಿಭಾಗ ವ್ಯಾಪ್ತಿಯಲ್ಲಿ ಸಿವಿಲ್ ಕಾಮಗಾರಿಗಳನ್ನು ಮಾನ್ಯ ಮುಖ್ಯ ಆಯುಕ್ತರು ನಿಗದಿಪಡಿಸಿರುವ ಮಾರ್ಗ ಸೂಚಿಯಂತೆ ಕೈಗೊಂಡು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದು ಹಾಗೂ ಸಾರ್ವಜನಿಕರ ದೂರಗಳನ್ನು ಆದ್ಯತೆ ಮೇರೆಗೆ ಪರಿಶೀಲಿಸಿ ನಿಯಮಾನುಸಾರ ಕ್ರಮ ಜರುಗಿಸುವುದು ಹಾಗೂ ಮಾಹಿತಿ ಹಕ್ಕು ಕಾಯ್ದೆ 2005ರ ಅಜೆಂಟ್ ಸಾರ್ವಜನಿಕ ಮಾಹಿತಿ ಅಧಿಕಾರಿ. ನಡ್ಡ ಮಂಜೂರಾತಿ ಉಲ್ಲಂಘಿಸಿ ನಿರ್ಮಾಣಮಾಡಿರುವ ಕಟ್ಟಡಗಳಿಗೆ ಕೆಂಪಿ ಕಾಯ್ದೆ 1976 ರ ಕಲಂ 462 ಆದೇಶ ಹೊರಡಿಸಿ ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿಯನ್ನು ಮೇಲಾಧಿಕಾರಿಗಳಿಗೆ ಮಂಡಿಸುವುದು. ಹಾಗೂ ವಿಭಾಗಿಯ ಕಭೇರಿಯ ಲೆಕ್ಕ ಶಾಖೆಗೆ ಲೆಕ್ಕಾಧಿಕ್ಷರೋಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಆದ್ಯತೆ ಮೇರುಗೆ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು / ಚೆಕ್ ವಿತರಿಸಲು ಕ್ರಮಕೈಗೊಳ್ಳುವುದು. ವಿಭಾಗ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಕಾಮಗಾರಿಗೆ ಆಸ್ತಿದನೀಡಂತೆ ಕಾರ್ಯ ನಿರ್ವಹಿಸುವುದು ಹಾಗೂ ಮೇಲಾಧಿಕಾರಿಗಳು ಆಗಿಂದಾಗೆ ನೀಡುವ ಆದೇಶ/ ನಿರ್ದೇಶನಗಳನ್ನು ಕಾರ್ಯ ನಿರ್ವಹಿಸುವುದು.</p>
---	--


 ಮುಖ್ಯ ಅಧಿಕಾರಿ (ದ್ವಿತೀಯ) ರಚನೆ ಕರ್ತೃತ್ವ
 ಮುಖ್ಯ ಅಧಿಕಾರಿ (ದ್ವಿತೀಯ) ರಚನೆ



ಮಾಹಿತಿ ಹಕ್ಕು ಅಧಿಕಾರಿ 2005ರ ಅನ್ವಯ ನಡಲ ಪ್ರತಿಯನ್ನು ಮುಖ್ಯ ಅಧಿಕಾರಿ (ದ್ವಿತೀಯ) ರಚನೆ ಕರ್ತೃತ್ವದಿಂದ ನಿರ್ವಹಿಸಿದೆ.


4	ಅಧೀಕ್ಷಕ ಅಭಿಯಂತರರು	<p>ಮುಖ್ಯ ಅಭಿಯಂತರರು (ದ್ವಿತೀಯ) ವಲಯರವರ ಅಧೀನದಲ್ಲಿ ಸಿವಿಲ್ ಮತ್ತು ಯೋಜನೆ ಕಾಮಗಾರಿಗಳ ಮೇಲುಸ್ತವಾರಿ ಮಾಡುವುದು. ಮಾನ್ಯ ಮುಖ್ಯ ಆಯುಕ್ತರ ಆದೇಶದಂತೆ ರೂ.20.00 ರಿಂದ ರೂ.100.00 ಲಕ್ಷಗಳವರೆಗಿನ ಕಾಮಗಾರಿಗಳ ಅಂದಾಜು ಪಟ್ಟಿಗಳಿಗೆ ತಾಂತ್ರಿಕ ಮಂಜೂರಾತಿ ಹಾಗೂ ಡಿ.ಟಿ.ಎಸ್. ಅನುಮೋದನೆ ನೀಡುವುದು. ಆಗಿಂದಾಗೆ ಮಾನ್ಯ ಮುಖ್ಯ ಆಯುಕ್ತರು ನೀಡುವ ಆದೇಶಗಳನ್ನು ಕಾರ್ಯನಿರ್ವಹಿಸುವುದು ಹಾಗೂ ಮುಖ್ಯ ಅಭಿಯಂತರರು ರವರು ಆಗಿಂದಾಗೆ ಸೂಚಿಸುವ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.</p>	<p>ಪಾಲಿಕೆ ವ್ಯಾಪ್ತಿಯಲ್ಲಿ ಘನತ್ವಾಜ್ಞ ವಸ್ತುಗಳ ನಿರ್ವಹಣೆ ಮತ್ತು ಸಂಸ್ಕರಣೆ ಕಾರ್ಯವನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರು [ಫ.ತ್ಯಾನಿ] ರವರುಗಳ ಮೇಲುಸ್ತವಾರಿಯಲ್ಲಿ ನಿರ್ವಹಿಸುವ ಕಾರ್ಯ ನಿರ್ವಹಿಸುವುದು.</p>
5	ಸಹಾಯಕ ಕಾರ್ಯಪಾಲಕ ಅಭಿಯಂತರರು	<p>ಎಂಗಡಿಸಿದ್ದು, ಒಂದೊಂದು ಉಪವಿಭಾಗಕ್ಕೆ ಒಬ್ಬರಂತೆ ಸಹಾಯಕ ಕಾರ್ಯನಿರ್ವಹಕ ಅಭಿಯಂತರರನ್ನು ನೇಮಿಸಲಾಗಿರುತ್ತದೆ. ಹಂಚಿಕೆ ಮಾಡಿರುವ ವಾರ್ಡ್‌ಗಳಿಗೆ ಸಂಬಂಧಿಸಿದಂತೆ, ಮಾನ್ಯ ಮುಖ್ಯ ಆಯುಕ್ತರು ನಿಗದಿಪಡಿಸರುವಂತೆ ವಲಯವಾರು ಸಿವಿಲ್ ಕಾಮಗಾರಿಗಳನ್ನು ಉಸ್ತವಾರಿ ಮಾಡುವುದು. ಚೆಕ್ ಮೆಜರ್‌ಮೆಂಟ್ ಮಾಡುವುದು ಹಾಗೂ ಮೇಲಾಧಿಕಾರಿಗಳು ನೀಡುವ ಆದೇಶವನ್ನು ಪಾಲಿಸುವುದು. ಹಾಗೂ ಮಾಹಿತಿ ಹಕ್ಕು ಕಾಯ್ದು 2005 ರ ಅಡಿಯಲ್ಲಿ ಮಾಹಿತಿ ಕೋರಿ ಬರುವ ಅರ್ಜಿಗಳಿಗೆ ಸಂಬಂಧಿಸಿದ ವಿವರಗಳನ್ನು ಒದಗಿಸುವುದು ಹಾಗೂ ಮಾಹಿತಿ ಹಕ್ಕು ಕಾಯ್ದು 2005 ರ ಅರ್ಜಿಗಳ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಸಾರ್ವಜನಿಕರು ಸಲ್ಲಿಸಿರುವ ದೂರುಗಳಿಗೆ ಆದ್ಯತೆ ಮೇಲೆ ಕ್ರಮ ಕೈಗೋಳ್ಳುವುದು, ನಾಕ್ ಮಂಜೂರಾತಿ ಹಾಗೂ ರಸ್ತೆ ಅಗತಕ್ಕೆ ಸಂಬಂಧಿಸಿದ ಕಡತಗಳನ್ನು ಸಂಬಂಧಿಸಿದ ಸ್ಥಳಪರಿಶೀಲನೆಯ ನಂತರ ಮಾನ್ಯ ಆಯುಕ್ತರು ನಿಗದಿಪಡಿಸಿರುವ</p>	<p style="text-align: right;">  ಪ್ರಾಧಿಕಾರಿ ಮುಖ್ಯ ಅಭಿಯಂತರು (ದ್ವಿತೀಯ) ರವರ ಕಳೆಲಿ ಇತರ ಬೆಳೆಗಳು ಮಹಾನಗರ ಪಾಲಕೆ  </p> <p style="text-align: right;"> ಮಾಹಿತಿ ಹಕ್ಕು ಅಧಿನಿಯಮ್ 2005ರ ಅನ್ವಯ ಸದರ ತೆತ್ತಿಯನ್ನು ಮುಖ್ಯ ಅಭಿಯಂತರು (ದ್ವಿತೀಯ) ರವರ ಕಳೆಲಿಯಂದೆ ನಿಳಡಿಸಾಗಿ </p>

		<p>ಅಧಿಕಾರದಂತೆ ಅನುಮತಿ ನೀಡುವುದು. ಸಂಬಂಧಪಟ್ಟ ಸಿವಿಲ್ ಕಾಮಗಾರಿಗಳ ಉಸ್ತುವಾರಿ ಮಾಡುವುದು. ಜೆಕ್ಸ್‌ಮೆಜರ್‌ಮೆಂಟ್ ಮಾಡುವುದು, ಹಾಗೂ ಮೇಲಾಧಿಕಾರಿಗಳು ನೀಡುವ ಆದೇಶವನ್ನು ಪಾಲಿಸುವುದು. ಉಪವಿಭಾಗ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಕಾಮಗಾರಿಗಳಿಗೆ ಆಸ್ಪಂದ ನೀಡದಂತೆ ಕಾರ್ಯ ನಿರ್ವಹಿಸುವುದು. ಹಾಗೂ ಮೇಲಾಧಿಕಾರಿಗಳು ಆಗಿಂದಾಗೆ ನೀಡುವ ಆದೇಶ/ನಿರ್ದೇಶನಗಳನ್ನು ಕಾರ್ಯ ನಿರ್ವಹಿಸುವುದು.</p>
6	ತಾಂತ್ರಿಕ ಸಹಾಯಕರು	<p>ಮುಖ್ಯ ಅಭಿಯಂತರರು (ದ್ವಿತೀಯ) ರವರ ಕಭೇರಿಯಲ್ಲಿ ಕಾರ್ಯಪಾಲಕ ಅಭಿಯಂತರರು (ವಿಜಯನಗರ, ಬಸವನಗುಡಿ, ಪದ್ಮಾಭನಗರ, ಬಿ.ಟಿ.ಎಂ.ಲೇಟೀಇಂ, ಜಯನಗರ, ಜಿಕ್ಕಪೇಟೆ, ಯೋಜನೆ-ದ್ವಿತೀಯ ರವರ ಕಭೇರಿಗಳಿಂದ ಮಂಡಿಸಲಾಗುವ ಅಂದಾಜು ಪಟ್ಟಿಗಳು, ಟಿಂಡರ್ ಪ್ರಸ್ತಾವನೆಗಳು ಹಾಗೂ ಇತರೆ ತಾಂತ್ರಿಕ ವಿಶೇಷಣೆಗಳನ್ನೊಳಗೊಂಡ ಪ್ರಸ್ತಾವನೆಗಳನ್ನು ಅನುಮೋದನೆಗಾಗಿ ಮಂಡಿಸುವುದು ಹಾಗೂ ಸ್ವೀಕೃತವಾದ ಕಡತಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡುವುದು ಅಂದಾಜು ಪಟ್ಟಿಗಳ ಅನುಮೋದನೆ ಹಾಗೂ ಟಿಂಡರ್ ಪ್ರಸ್ತಾವನೆಗಳಿಗೆ ನೀಡಿರುವ ಅನುಮೋದನೆ ಕೆಲಸ ಕಾರ್ಯಗಳ ಪ್ರಗತಿಯ ಬಗ್ಗೆ ವಿವರಗಳನ್ನು ಕೂಡಿಕರಿಸಿ ಫೋಸ್ಟಾರ್‌ಗಳೊಂದಿಗೆ ಮಾಸಿಕ ವರದಿ ತಯಾರಿಸುವುದು ಹಾಗೂ ಮೇಲಾಧಿಕಾರಿಗಳು ಕೋರುವಂತೆ ಮಾಹಿತಿಗಳನ್ನು ಒದಗಿಸುವುದು ಹಾಗೂ ಮುಖ್ಯ ಅಭಿಯಂತರರು (d) ರವರ ಕಭೇರಿಯಲ್ಲಿ ಸೂಕ್ತ ರೀತಿಯಲ್ಲಿ ನಿರ್ವಹಣೆಯನ್ನು ಮಾಡಿಕೊಂಡು ಹೋಗುವುದು.</p> <p>ಈ ಕಭೇರಿಗೆ ಸಂಬಂಧಿಸಿದ ವಿಧಾನ ಸಭೆ / ವಿಧಾನ ಪರಿಷತ್ ಸದಸ್ಯರು ಕೇಳುವ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ</p>


 ಮುಖ್ಯ ಅಭಿಯಂತರು (ದ್ವಿತೀಯ) ರವರ
 ಭೂತಾ ಶಿಂಗಣಹೆ ಮಹಾನರ್ಪ ಡಾಃ

ಮಾಹಿತಿ ಹಕ್ಕು ಅಧಿಸಿಯೆಂ ರಾಜ್ಯ ಅಂಧ್ರಪ್ರದೇಶ ಸರ್ಕಾರ
 ಮುಖ್ಯ ಅಭಿಯಂತರು (ದ್ವಿತೀಯ)
 ಪ್ರಾಧಿಕಾರಿ ಸಭೆ ಮಹಾನರ್ಪ ಡಾಃ

		<p style="text-align: center;">7</p> <p>ವಿವರಗಳನ್ನು ಪಡೆದು ಕೂಡಿಕೆರಿಸಿ ಸಕಾಲದ್ದಲ್ಲಿ ಮೇಲಾಧಿಕಾರಿಗಳಿಗೆ ಸಲ್ಲಿಸುವುದು. ಮುಖ್ಯ ಅಭಿಯಂತರರು (ದಾಖ್ಲಿ) ರವರ ನಿರ್ದೇಶನಗಳಂತೆ ಕೆಲಸ ನಿರ್ವಹಿಸುವುದು ಹಾಗೂ ಈ ಕಭೇರಿ ಬಟವಾಡೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುವುದು.</p>	
ವ್ಯವಸ್ಥಾಪಕರು		<p>ಮುಖ್ಯ ಅಭಿಯಂತರರು (ದಾಖ್ಲಿ) ರವರ ಕಭೇರಿಗೆ ಸಂಬಂಧಿಸಿದಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುವುದು. ಅದರಂತೆ ಮಾಹಿತಿ ಹಕ್ಕು ಕಾಯ್ದು ಅಧಿನಿಯಮ 2005ರ ಅಡಿಯಲ್ಲಿ ಅರ್ಜಿಗಳನ್ನು ಕೂಡಿಕೆರಿಸಿ ಅರ್ಜಿದಾರರು ಕೋರಿರುವ ಮಾಹಿತಿಗಳೂಂದಿಗೆ ಹಿಂಬರಹ ನೀಡುವುದು. ಇದಕ್ಕೆ ಸಂಬಂಧಿಸಿದಂತೆ ಮೇಲ್ನನವಿಯ ವಿಚಾರಣೆ ಸಭೆ ವ್ಯವಸ್ಥಿತಗೊಳಿಸುವುದು ಮತ್ತು ಸಂಪೂರ್ಣ ದಾಖಿಲೆಗಳನ್ನು ನಿರ್ವಹಿಸುವುದು. ಕಭೇರಿ ನೌಕರರ ಹಾಜರಾತಿ ರಚೆ, ಅರ್ಜಿಗಳ ದಾಖಿಲಾತಿ ಪ್ರಸ್ತುಕ, ತಡ ಹಾಜರಾತಿ ಮಸ್ತಕ, ಚಲನವಲನ ಪ್ರಸ್ತುಕ ಹಾಗೂ ಲೆಕ್ಕ ಪರಿಶೋಧನಾ ಸಂಬಂಧಪಟ್ಟ ಕಡತಗಳನ್ನು ಪರಿಶೀಲನಾ ಸಮಯದಲ್ಲಿ ಒದಗಿಸಿ ವರದಿ ಮಂಡಿಸುವ ಕಾರ್ಯನಿರ್ವಹಿಸುವುದು.</p> <p>ಈ ಕಭೇರಿಯಲ್ಲಿ ಕಾರ್ಯಪಾಲಕ ಅಭಿಯಂತರರು (ವಿಜಯನಗರ, ಬಸವನಗುಡಿ, ಪಡ್ಡನಾಭನಗರ, ಬಿ.ಬಿ.ಎಂ.ಲೇಟೀಟ್, ಜಯನಗರ, ಚಿಕ್ಕಪೇಟ್, ಯೋಜನೆ-ದಾಖ್ಲಿ, ವಿದ್ಯುತ್-ದಾಖ್ಲಿ) ರವರ ಕಭೇರಿಗಳಿಂದ ಮಂಡಿಸಲಾಗುವ ಸೇವಾ ಮಸ್ತಕಗಳನ್ನು ಪರಿಶೀಲಿಸಿ ಸ್ವಷ್ಟ ಅಭಿಪ್ರಾಯದೊಂದಿಗೆ ಸಲ್ಲಿಸುವುದು. ಕಭೇರಿಯ ಅಧಿಕಾರಿ / ಸಿಬ್ಬಂದಿಗಳ ವೇತನವನ್ನು ಪರಿಶೀಲಿಸುವುದು. ಈ ಕಭೇರಿಯಲ್ಲಿ ಜಾಬ್ ಕೋಡ್ ನೀಡಲು ಆನಾಲ್ಯಾನಲ್ಲಿ ಬರುವ ಕಡತವನ್ನು ಪರಿಶೀಲಿಸಿ ಮಂಡಿಸುವುದು</p>	 <p>ವ್ಯವಸ್ಥಾಪಕರು ಮುಖ್ಯ ಅಭಿಯಂತರು (ದಾಖ್ಲಿ) ರವರ ಏ... ಬ್ರಹ್ಮ ಪೂರ್ಣಕ್ಷಯ ಮತ್ತಾವಾರ ಏ... X</p> <p>ಮಾಹಿತಿ ಹಕ್ಕು ಅಧಿನಿಯಮ 2005ರ ಅನ್ವಯ ನರ್ಲ ಶ್ರೀಯನ್ನು ಮುಖ್ಯ ಅಭಿಯಂತರು (ದಾಖ್ಲಿ) ರವರ ಕಭೇರಿಯಾದ ನಿಖಳೆಯಾಗಿ.</p>

		<p>ಹಾಗೂ ಮುಖ್ಯ ಅಭಿಯಂತರರ (ದ್ವಿತೀಯ) ರವರ ಕರ್ಣೇರಿಯ ಸಂಪರ್ಕ ಆಡಳಿತ ಉಸ್ತುವಾರಿಯನ್ನು ನೋಡಿಕೊಳ್ಳುವುದು ಹಾಗೂ ಮುಖ್ಯ ಅಭಿಯಂತರರ ಆದೇಶಗಳಂತೆ ಕಾರ್ಯನಿರ್ವಹಿಸುವುದು.</p>	
7	ಸ್ವಾಧೀನ ದಜ್ಞ ಸಹಾಯಕರು	<p>ಮುಖ್ಯ ಅಭಿಯಂತರರ (ದ್ವಿತೀಯ) ರವರ ಕರ್ಣೇರಿಯಲ್ಲಿ ಕಾರ್ಯಪಾಲಕ ಅಭಿಯಂತರರು ವಿಜಯನಗರ, ಬಸವನಗುಡಿ, ಚಿಕ್ಕಪೇಟೆ & ಬಿ.ಟಿ.ಎಂ.ಲೆಟ್ಟೊ, ಜಯನಗರ, ಪದ್ಮನಾಭನಗರ & ವಿದ್ಯುತ್ (ದ), ಯೋಜನೆ (ದ), ರವರ ಕರ್ಣೇರಿಗಳಿಂದ ಮಂಡಿಸಲಾಗುವ ಸೇವಾ ಮುಸ್ತಕಗಳನ್ನು ಪರಿಶೀಲಿಸಿ ವ್ಯವಸ್ಥಾಪಕರ ಅವಾಹನೆಗೆ ಸಲ್ಲಿಸುವುದು. ಸಾರ್ವಜನಿಕರಿಂದ ಬರುವ ದೂರುಗಳು, ಹೆಚ್.ಆರ್.ಸಿ. ಸಂಬಂಧ ಪಟ್ಟ ಕಡತ ಕಾನೂನು ಸಲಹೆಗಾರರಿಂದ ಬರುವ ಹಾಗೂ ಇತರೆ ಕರ್ಣೇರಿಗಳಿಂದ ಬರುವ ಎಲ್ಲಾ ಕಡತಗಳನ್ನು ಸ್ವೀಕರಿಸುವುದು ಮತ್ತು ವಿಲೇವಾರಿ ಮಾಡುವುದು. ಈ ಕರ್ಣೇರಿಯಲ್ಲಿ ವೇತನವನ್ನು ನಿಗದಿತ ಸಮಯದಲ್ಲಿ ತಯಾರಿಸುವುದ ಹಾಗೂ ಸೇವಾ ಮಸ್ತಕಗಳನ್ನು ಪರಿಶೀಲಿಸಿ ನಿರ್ವಹಿಸುವುದು. ಟೋಕಾಯ್ಕು ಹಾಗೂ ಆರ್.ಟಿ.ಎ. ನ್ನು ಸ್ವೀಕರಿಸಿ, ವ್ಯವಸ್ಥಾಪಕರಿಗೆ ನೀಡುವುದು. ತಮ್ಮ ವಿಭಾಗಗಳಿಗೆ ಸಂಬಂಧ ಪಟ್ಟ ಸೇವಾ ಮಸ್ತಕಗಳನ್ನು ಪರಿಶೀಲಿಸಿ, ವ್ಯವಸ್ಥಾಪಕರ ಅವಾಹನೆಗೆ ಮಂಡಿಸುವುದರೊಂದಿಗೆ ಮುಖ್ಯ ಅಭಿಯಂತರರ (ದ್ವಿತೀಯ), ತಾಂತ್ರಿಕ ಸಹಾಯಕರು (ದ), ಸಹಾಯಕ ಅಭಿಯಂತರರು ಮತ್ತು ವ್ಯವಸ್ಥಾಪಕರ ರವರ ನಿರ್ದೇಶನಗಳಂತೆ ಕೆಲಸ ನಿರ್ವಹಿಸುವುದು.</p>	 <p>ಮುಖ್ಯ ಅಭಿಯಂತರ (ದ್ವಿತೀಯ) ರವರ ಕರ್ಣೇರಿಯಲ್ಲಿ ವ್ಯವಸ್ಥಾಪಕರ ಮತ್ತು ವಿಲೇವಾರಿ ಮಾಡುವುದು. ಈ ಕರ್ಣೇರಿಯಲ್ಲಿ ವೇತನವನ್ನು ನಿಗದಿತ ಸಮಯದಲ್ಲಿ ತಯಾರಿಸುವುದ ಹಾಗೂ ಸೇವಾ ಮಸ್ತಕಗಳನ್ನು ಪರಿಶೀಲಿಸಿ ನಿರ್ವಹಿಸುವುದು. ಟೋಕಾಯ್ಕು ಹಾಗೂ ಆರ್.ಟಿ.ಎ. ನ್ನು ಸ್ವೀಕರಿಸಿ, ವ್ಯವಸ್ಥಾಪಕರಿಗೆ ನೀಡುವುದು. ತಮ್ಮ ವಿಭಾಗಗಳಿಗೆ ಸಂಬಂಧ ಪಟ್ಟ ಸೇವಾ ಮಸ್ತಕಗಳನ್ನು ಪರಿಶೀಲಿಸಿ, ವ್ಯವಸ್ಥಾಪಕರ ಅವಾಹನೆಗೆ ಮಂಡಿಸುವುದರೊಂದಿಗೆ ಮುಖ್ಯ ಅಭಿಯಂತರರ (ದ್ವಿತೀಯ), ತಾಂತ್ರಿಕ ಸಹಾಯಕರು (ದ), ಸಹಾಯಕ ಅಭಿಯಂತರರು ಮತ್ತು ವ್ಯವಸ್ಥಾಪಕರ ರವರ ನಿರ್ದೇಶನಗಳಂತೆ ಕೆಲಸ ನಿರ್ವಹಿಸುವುದು.</p> <p>ಮಾಹಿತಿ ಕೆಳ್ಳು ತಾಂತ್ರಿಕ ಮತ್ತು ಅಭಿಯಂತರ (ದ್ವಿತೀಯ) ರವರ ಕರ್ಣೇರಿಯಲ್ಲಿ ನಿರ್ವಹಿಸುವುದು.</p>

9	ಕ್ರಿಯೆ ದಜ್ಞ ಸಹಾಯಕರು	ಖಾಲಿ ಇರುತ್ತದೆ.	
10	ನಾಲ್ಕನೇ ದಜ್ಞ ನೌಕರು	ಮುಖ್ಯ ಅಭಿಯಂತರರು (ದ) ರವರ ಕೊರಡಿಯಲ್ಲಿ ಕಾರ್ಯನಿರ್ವಹಿಸುವುದು, ಇವರ ಸೇವೆಯನ್ನು ಸಾಯಂಕಾಲ ಮುಖ್ಯ ಅಭಿಯಂತರರು (ದ) ರವರು ಕಳೇರಿಯಲ್ಲಿರುವವರೆವಿಗೂ ಕಾರ್ಯನಿರ್ವಹಿಸುವುದು ಹಾಗೂ ಕಳೇರಿಯಲ್ಲಿ ಅಧಿಕಾರಿ/ ನೌಕರರು ಸೂಚಿಸುವ ಕೆಲಸ ಕಾರ್ಯಗಳನ್ನು ಆಗಿದಾಂಗೆ ನಿರ್ವಹಿಸುವುದು.	
11	ಟಪಾಲು ರವಾನೆಗಾರರು	ಮುಖ್ಯ ಅಭಿಯಂತರರು (ದ) ರವರ ಕಳೇರಿಗೆ ಸಂಬಂಧಪಟ್ಟ ಟಪಾಲುಗಳ ವಿಲೇವಾರಿ ಮಾಡುವುದು.	

ಉತ್ತರವಾಗಿ ಅನುಭಂಗ ಮಾಡಿದ್ದರೆ ಇದನ್ನು ಸಾರ್ಥಕ ಕಾರಣ ಎಂದು ಪರಿಗಣಿಸಬಹುದು.

ಮಾಹಿತಿ ಹಕ್ಕು ಅಧಿಕಿರ್ಯವು 2005ರ ಲಕ್ಷ್ಯ ನಡೆಗೆ ಪ್ರತಿಯನ್ನು ಮುಖ್ಯ ಅಭಿಯಂತರು (ದಕ್ಷಿಣ) ರವರೆ ಕರ್ಫೀಲಿಯಂದ ನಿರ್ದಿಷ್ಟಾಗಿದೆ.

Section 4(1)(b)(iii)- Procedure followed in decision-making process

Activity	Description	Decision-making process/time limit for taking decision/ channels of supervision and accountability	Designation of final decision authority
<p>ಕೆಂಪಿ ಕಾಯ್ದೆ 1976ರ ಅನ್ವಯ ಮತ್ತು ಮಾನ್ಯ ಮುಖ್ಯ ಆಯುಕ್ತರು ರವರು ನೀಡುವ ಸೂಚನೆ ಮತ್ತು ಆದೇಶದಂತೆ ಕಾರ್ಯನಿರ್ವಹಿಸುವುದು.</p>	<p>ಕೆಂಪಿ ಕಾಯ್ದೆ 1976ರ ಅನ್ವಯ ಮತ್ತು ಮಾನ್ಯ ಮುಖ್ಯ ಆಯುಕ್ತರು ರವರು ನೀಡುವ ಸೂಚನೆ ಮತ್ತು ಆದೇಶದಂತೆ ಕಾರ್ಯನಿರ್ವಹಿಸುವುದು.</p>	<p>ಕೆಂಪಿ ಕಾಯ್ದೆ 1976ರ ಅನ್ವಯ ಮತ್ತು ಮಾನ್ಯ ಮುಖ್ಯ ಆಯುಕ್ತರು ರವರು ನೀಡುವ ಸೂಚನೆ ಮತ್ತು ಆದೇಶದಂತೆ ಕಾರ್ಯನಿರ್ವಹಿಸುವುದು.</p>	<p>ವಲಯ ಜಂಟಿ ಆಯುಕ್ತರು (ದಳಿಣ)</p>

— *ನಗ್ನಾ ಬ್ರಹ್ಮಾಂಡದಲ್ಲಿ*
 ಮುಖ್ಯ ಅಧಿಕಾರಿ (ದಳಿಣ) ರಾಜ್ಯ ವ್ಯವಸ್ಥೆಯ ಮಹಾನಾಗರ
ಬೃಹತ್ ಹಂಡಕಾರ್ಯ ಮಹಾನಾಗರ *—*



ಮಾಹಿತಿ ಪತ್ರ ಅಧಿಕಾರಿಯ ಮತ್ತು ಅಧಿಕಾರಿಯ ನಾಮ
 ಅನ್ವಯ ನೀಡಲಿರುವ ಪ್ರತಿಯೊಮ್ಮೆ
 ಮುಖ್ಯ ಅಧಿಕಾರಿ (ದಳಿಣ) ರಾಜ್ಯ ವ್ಯವಸ್ಥೆಯ ಮಹಾನಾಗರ
 ಕರ್ಣಾಟಕ ಸರ್ಕಾರ

Section 4(1)(b)(iv)- Norms set for the discharge of functions

Sl. no	Function/service	Norms/standards of performance set	Time-frame	Reference document prescribing the norms (citizens charter, service charter, etc)
1	ನಿಗದಿ ಪಡೆಸಿರುವ ಮಾನೆ ದಂಡಗಳು ಹಾಗೂ ಮಾನ್ಯ ಮುಖ್ಯ ಆಯುಕ್ತರು ರವರು ಕಾಲ ಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಿ ಕ್ರಮ ವಹಿಸಲಾಗುವುದು.	-	ಬೆಳಿಗ್ಗೆ 10.00 ರಿಂದ ಸಂಚೇ 5.30 ರವರೆಗೆ	ನಿಗದಿ ಪಡೆಸಿರುವ ಮಾನೆ ದಂಡಗಳು ಹಾಗೂ ಮಾನ್ಯ ಮುಖ್ಯ ಆಯುಕ್ತರು ರವರು ಕಾಲ ಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಿ ಕ್ರಮ ವಹಿಸಲಾಗುವುದು.



Section 4(1)(b)(v)- Rules, regulations, instructions, manuals and records held/used

Sl.no	List of Acts, rules, regulations, instructions, manuals	List of Act, rules, etc
1	ಕೆಂಪಿ ಕಾಯ್ದೆ 1976ರ ಅನ್ವಯ ಮತ್ತು ಮಾನ್ಯ ಮುಖ್ಯ ಆಯುಕ್ತರು ರವರು ನೀಡುವ ಸೂಚನೆಗಳು	ಕೆಂಪಿ ಕಾಯ್ದೆ ಮುಸ್ತಕವು ಸರ್ಕಾರಿ ಮುದ್ರಣಾಲಯದಲ್ಲಿ ಮತ್ತು ಸಾರ್ವಜನಿಕ ಮುಸ್ತಕ ಮಳಿಗೆಗಳಲ್ಲಿ ಲಭ್ಯವಿರುತ್ತದೆ


 ಮುಖ್ಯ ಅಧಿಯಂತರು (ದ್ವಿತೀಯ) ರವರ ಕಳೆ
ಘೋಷಿತ ಬೆಂಧುತ್ವದ ಮಹಾನ್ಯಾಸ ತಾಜ್ಞ

**ಮಾಹಿತಿ ಹಕ್ಕು ಅಧಿಕಾರಿಯವರು 2005ರ
ಅನ್ವಯ ಸದರ ಶ್ರೀಯವಿನ್ನಿಂದ
ಮುಖ್ಯ ಅಧಿಯಂತರು (ದ್ವಿತೀಯ) C. 3
ರಳ್ಳೀಲಾಯಂದ ಸಂದರ್ಭದಲ್ಲಿ,**


Section 4(1)(b)(vi)- Categories of documents held

Sl.no	Category of the document	Title of the document	Custodian of the document
01	“A”	1. ಬಟವಾಡೆ ಎಹಿ 2. ಅಧಿಕಾರಿ/ನೋಕರರ ಸೇವಾಮಸ್ತಕ 3. ಡಿ.ಸಿ.ಬಿ.ಲ್ ಮಸ್ತಕ 4. ಬಿ.ಆರ್ ಮಸ್ತಕ 5. ಎಸ್.ಬಿ.ಆರ್.ಮಸ್ತಕ 6. ತಾಂತ್ರಿಕ ಮಂಜೂರಾತಿ 7. ಆಡಳಿತಾತ್ಮಕ ಮಂಜೂರಾರಿ 8. ಕಾಮಗಾರಿ ಕಾರ್ಯಾದೇಶ ಮಸ್ತಕ 9. ವರ್ಕ್ ರಿಜಿಸ್ಟ್ರ್‌ 10. ಟೆಂಡರ್ ಇ.ಎಂ.ಡಿ.ರಿಜಿಸ್ಟ್ರ್‌ 11. ಅಳತೆ ಮಸ್ತಕ	
2	“B”	1. ಆಡಿಟ್ ಮಸ್ತಕ 2. ಪಿಲೋಪಕರಣ ಮಸ್ತಕ 3. ಮಾಹಿತಿ ಹಕ್ಕು ಅರ್ಜಿಗಳ ದಾಖಲೆ ಮಸ್ತಕ	 ಮುಖ್ಯ ಅಭಿಯಂತರು (ದ್ವಿತೀಯ) ಘೂರ್ಣ ದೀಕ್ಷಾಂಕಿ ಮಹಿಳೆ
3	“D”	1) ದಾಸ್ತಾನು ಮಸ್ತಕ 2) ಹಾಜರಾತಿ ಮಸ್ತಕ 3) ಪಿ.ಆರ್.ಮಸ್ತಕಗಳು 4) ನಗದು ಮಸ್ತಕ 5) ಟಪಾಲು ಮಸ್ತಕ	 ಮಾಹಿತಿ ಹಕ್ಕು ಅಧಿಕಾರಿ ೨೦೦೫ರೇ ಅನ್ವಯ ನದಿ ಶ್ರೀಯನ್ನು ಮುಖ್ಯ ಅಭಿಯಂತರು (ದ್ವಿತೀಯ) ಕರ್ಬೇಲಾಯಂದ ನಿಷಳಾಳು.

		<p>6) ಸಾಂದರ್ಭಿಕರಜೆ ಮಂಜೂರಾತಿ ಪುಸ್ತಕ</p> <p>7) ಚಲನವಲನ ಪುಸ್ತಕ</p> <p>8) ತಡವಾಗಿ ಹಾಜರಾದ ನೋಕರರ ಮಾಹಿತಿ ಪುಸ್ತಕ</p> <p>9) ಸಾರ್ವಜನಿಕ ದೂರು ದಾಖಾಲು ಪುಸ್ತಕ</p>	
--	--	---	--

Section 4(1)(b)(vii)- Arrangement for consultation with, or representation by the members of the public in relation to the formulation of policy or implementation there of

Sl.no	Function /service	Arrangement for consultation with, or representation of public in relation with policy formulation	Arrangement for consultation with, or representation of public in relation with policy implementation
01	ಸಾರ್ವಜನಿಕರಿಂದ ಕಾಮಗಾರಿಗೆ ಸಂಬಂಧಿಸಿದ ದೂರು ಬಂದಲ್ಲಿ ದೂರುದಾರರೊಂದಿಗೆ ಸಮಲೋಚನೆ ನೆಡೆಸಿ ಅಭಿಪ್ರಾಯ ಪಡೆದು ಕ್ರಮ ತೆಗೆದುಕೊಳ್ಳಲು	ಸಾರ್ವಜನಿಕರಿಂದ ಕಾಮಗಾರಿಗೆ ಸಂಬಂಧಿಸಿದ ದೂರು ಬಂದಲ್ಲಿ ದೂರುದಾರರೊಂದಿಗೆ ಸಮಲೋಚನೆ ನೆಡೆಸಿ ಅಭಿಪ್ರಾಯ ಪಡೆದು ಕ್ರಮ ತೆಗೆದುಕೊಳ್ಳಲು	ಮುಖ್ಯ ಅಭಿಯಂತರರು (ದ್ವಿಷಿಣಿ) ರವರ ಅಧಿನದಲ್ಲಿ ಬರುವ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಬರುವ ದೂರಿನ ಬಗ್ಗೆ ಹಾಗೂ ಇನ್ನಿತರೆ ಕೆಲಸ ಕಾರ್ಯಗಳ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳಲು ಅಗಿಂದಗೇ ಸೂಚನೆ ಮತ್ತು ಆದೇಶ ನೀಡಾಲಾಗುತ್ತಿದೆ.


 ಮುಖ್ಯ ಅಭಿಯಂತರು (ದ್ವಿಷಿಣಿ) ರ
 ಭಕ್ತ ವಿಂಗಡಪ್ಪ ಮಹಾನಗರ ಪಾ...

ಮೂಹಿತ ಹಕ್ಕು ಅಧಿಸಿಯಮು 2005ರ ಅನ್ವಯ ಸದಲ ಶ್ರೋತು ಮನ್ಯ
ಮುಖ್ಯ ಅಭಿಯಂತರು (ದ್ವಿಷಿಣಿ) ರವರ
ಪ್ರಭೇದಿಲಾಯಂದ ನೀಡಲಾಗಿ.

Section 4(1)(b)(viii)- Boards, councils, committees and other bodies constituted as part of the public authority

Name of board, council, committee etc	Composition	Powers and functions	Whether its meetings are open to the public /whether minutes of meetings accessible for public
ಅನ್ವಯಿಸುವುದಿಲ್ಲ.	ಅನ್ವಯಿಸುವುದಿಲ್ಲ.	ಅನ್ವಯಿಸುವುದಿಲ್ಲ.	ಅನ್ವಯಿಸುವುದಿಲ್ಲ.


Section 4(1)(b)(ix)& Section 4(1)(b) (x)- Directory of officers/ employees and their monthly remuneration.

Sl. no	Name of the officers/employee	Designation	Office address/ contact number/ e-mail ID
1	ಶ್ರೀ.ಪಿ.ಪ್ರಥಾಕರ	ಮುಖ್ಯ ಅಭಿಯಂತರರು(ದಳ್ಳಿಣಿ) ಅಭಿಯಂತರರು(ದಳ್ಳಿಣಿ)	ಮುಖ್ಯ ಅಭಿಯಂತರರು(ದಳ್ಳಿಣಿ) ರವರ ಕಳೇರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 9ನೇ ಅಡ್ಡರಸ್ಟ್, 9ನೇ ಮುಖ್ಯರಸ್ಟ್, ಜಯನಗರ 2ನೇ ಬ್ಲಾಕ್, ಬೆಂಗಳೂರು- 560011
2	ಶ್ರೀಮತಿ.ಸವಿತಾ	ಸಹಾಯಕ ಅಭಿಯಂತರರು	ಮುಖ್ಯ ಅಭಿಯಂತರರು(ದಳ್ಳಿಣಿ) ರವರ ಕಳೇರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 9ನೇ ಅಡ್ಡರಸ್ಟ್, 9ನೇ ಮುಖ್ಯರಸ್ಟ್, ಜಯನಗರ 2ನೇ ಬ್ಲಾಕ್, ಬೆಂಗಳೂರು- 560011

ಶ್ರೀಮತಿ. ಸವಿತಾ
ಮುಖ್ಯ ಅಭಿಯಂತರರು (ದಳ್ಳಿಣಿ) ರವರ ಕಳೇರಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ


ಮಾಹಿತಿ ಹಕ್ಕು ಆಧಿಕಿಯ ಮೇ 2005ರ
ಉನ್ನತ ನಡೆ ತ್ವರಿತ ಮೊ
ಮುಖ್ಯ ಅಭಿಯಂತರ (ದಳ್ಳಿಣಿ) ರವರ
ಕಳೇರಿಯಂದ ನಿಡಿಲಾಗಿ.

3	ಶ್ರೀಮತಿ.ಶಕುಂಠಲ	ವ್ಯವಸ್ಥಾಪಕರು	ಮುಖ್ಯ ಅಭಿಯಂತರರು(ದಳ್ಳಿ) ರವರ ಕಳೇರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 9ನೇ ಅಡ್ಡರಸ್ಟೆ, 9ನೇ ಮುಖ್ಯರಸ್ಟೆ, ಜಯನಗರ 2ನೇ ಬ್ಲಾಕ್, ಬೆಂಗಳೂರು- 560011
4	ಶ್ರೀಮತಿ.ದಿಲೀಪ್ ಕುಮಾರ್	ದ್ವಿ.ದ.ಸ	ಮುಖ್ಯ ಅಭಿಯಂತರರು(ದಳ್ಳಿ) ರವರ ಕಳೇರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 9ನೇ ಅಡ್ಡರಸ್ಟೆ, 9ನೇ ಮುಖ್ಯರಸ್ಟೆ, ಜಯನಗರ 2ನೇ ಬ್ಲಾಕ್, ಬೆಂಗಳೂರು- 560011
5	ಶ್ರೀಮತಿ.ಉಮಾದೇವಿ	ದ್ವಿ.ದ.ಸ	ಮುಖ್ಯ ಅಭಿಯಂತರರು(ದಳ್ಳಿ) ರವರ ಕಳೇರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 9ನೇ ಅಡ್ಡರಸ್ಟೆ, 9ನೇ ಮುಖ್ಯರಸ್ಟೆ, ಜಯನಗರ 2ನೇ ಬ್ಲಾಕ್, ಬೆಂಗಳೂರು- 560011
6	ಶ್ರೀಮತಿ.ಶೀಲಾ.ಎನ್.	ಶೀಪ್ತಲೀಪಿಗಾರರು	ಮುಖ್ಯ ಅಭಿಯಂತರರು(ದಳ್ಳಿ) ರವರ ಕಳೇರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 9ನೇ ಅಡ್ಡರಸ್ಟೆ, 9ನೇ ಮುಖ್ಯರಸ್ಟೆ, ಜಯನಗರ 2ನೇ ಬ್ಲಾಕ್, ಬೆಂಗಳೂರು- 560011
7	ಶ್ರೀ.ಶಿವ	ನಾ.ದ.ನೋ.	ಮುಖ್ಯ ಅಭಿಯಂತರರು(ದಳ್ಳಿ) ರವರ ಕಳೇರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 9ನೇ ಅಡ್ಡರಸ್ಟೆ, 9ನೇ ಮುಖ್ಯರಸ್ಟೆ, ಜಯನಗರ 2ನೇ ಬ್ಲಾಕ್, ಬೆಂಗಳೂರು- 560011
8	ಶ್ರೀ.ಬಸವಂತ್ ಎಲ್	ನಾ.ದ.ನೋ.	ಮುಖ್ಯ ಅಭಿಯಂತರರು(ದಳ್ಳಿ) ರವರ ಕಳೇರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 9ನೇ ಅಡ್ಡರಸ್ಟೆ, 9ನೇ ಮುಖ್ಯರಸ್ಟೆ, ಜಯನಗರ 2ನೇ ಬ್ಲಾಕ್, ಬೆಂಗಳೂರು- 560011
9	ಶ್ರೀ.ಗಿರಿಶ್ ಗೌಡ ಟೀ	ಟಪಾಲು ರವಾನೆಗಾರರು	ಮುಖ್ಯ ಅಭಿಯಂತರರು(ದಳ್ಳಿ) ರವರ ಕಳೇರಿ ಬೃಹತ್


ಶ್ರೀ.ಗಿರಿಶ್ ಗೌಡ
 ಮುಖ್ಯ ಅಭಿಯಂತರು (ದಳ್ಳಿ) ರವರ ಕಳೇರಿ ಬೃಹತ್
 ಬೆಂಗಳೂರು ಮಹಾನಗರ ಪಾಲಿಕೆ

ಮಾಹಿತಿ ಹಕ್ಕು ಅಧಿನಿಯೆಮು 2005ರೆ
ಅನ್ವಯಿ ಸದಾ ಶ್ರೀ ಶಿವಾಲಿಕಿ
ಮುಖ್ಯ ಅಭಿಯಂತರು (ದಳ್ಳಿ)
ಕಳೇರಿ ಲಂಬಂದ ನೀಡಳಣಿ

			ಬೆಂಗಳೂರು ಮಹಾನಗರ ಪಾಲಿಕೆ 9ನೇ ಅಡ್ಡರಸ್ಟ್, 9ನೇ ಮುಖ್ಯರಸ್ಟ್, ಜಯನಗರ 2ನೇ ಬ್ಲಾಕ್, ಬೆಂಗಳೂರು-560011
10	ಶ್ರೀ.ನಾಗರಾಜು	ಚಾಲಕರು	ಮುಖ್ಯ ಅಭಿಯಂತರರು(ದಸ್ತಿಂ) ರವರ ಕಣ್ಣೇರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 9ನೇ ಅಡ್ಡರಸ್ಟ್, 9ನೇ ಮುಖ್ಯರಸ್ಟ್, ಜಯನಗರ 2ನೇ ಬ್ಲಾಕ್, ಬೆಂಗಳೂರು-560011

Section 4(1)(b)(xi)-Budget allocated to each agency including plans, etc

Agency	Plan/ Programme/ scheme/project/ activity/purpose for which budget is allotted	Proposed expenditure as on last year	Expected outcomes	Report of disbursements made or where such details are available (website, reports, notice board)
Nil	Nil	Nil	Nil	Nil

Section 4(1)(b)(xii)-Manner of execution of subsidy programmes

- a. Information on the nature of subsidy, eligibility criteria for accessing subsidy and designation of officer competent to grant subsidy under various programmes / schemes

ಉತ್ತರ
ದ್ವಿಪಥ್ವಾರ್ಥಕರು
ಮುಖ್ಯ ಅಭಿಯಂತರು (ದಸ್ತಿಂ) ರ.
ಭೂತ್ವಾ ಬೋರ್ಡ್‌ರು ಮಹಾನಗರ ...

ಮಾಹಿತಿ ಹಿಂತ್ರು ಅಧಿಕಾರಿಯವರು 2005ರ
ಅನ್ವಯ ನಡೆದ ಶ್ರೇಷ್ಠತ್ವ
ಮುಖ್ಯ ಅಭಿಯಂತರು (ದಸ್ತಿಂ) ರ.
ಕರ್ಫೀಲಿಯಂಡ ಸಿಲ್ವಿಲಾಲಂಡ್.

Sl.no	Name of programme/activity	Nature/scale of subsidy	Eligibility criteria for grant of subsidy	Designation of officer for grant of subsidy
Nil	Nil	Nil	Nil	Nil

b. Describe the manner of execution of the subsidy programme


Sl.no	Name of programme/activity	Application procedure	Sanction procedure	Disbursement procedure
Nil	Nil	Nil	Nil	Nil

Section 4(1)(b)(xiii)- particulars of recipients of concessions, permits or authorisations granted by the public authority

Sl.no	Name and address of recipient institutions	Nature/quantum of benefit granted	Date of grant	Name & designation of granting authority
Nil	Nil	Nil	Nil	Nil

Section 4(1)(b)(xiv)- information available in electronic forms

Sl.no	Electronic data	Description (site address/location where available etc)	Contents or title	Designation and address of the custodian of information (held by whom)


 ಶಂಖು ಶಿವ
 ಮುಖ್ಯ ಅಧಿಕಾರಿ (ಪ್ರಥೀ)
 ಕರ್ಮ ವಿಭಾಗ
 ಮುಖ್ಯ ಅಧಿಕಾರಿ (ಪ್ರಥೀ)

ಮಾಹಿತಿ ಹಕ್ಕು ಅಧಿಕಾರಿ 2005
 ಅನ್ವಯ ಸದ್ರಾಕ್ಷಣೆ
 ಮುಖ್ಯ ಅಧಿಕಾರಿ (ಪ್ರಥೀ)
 ಕರ್ಮ ವಿಭಾಗ ನಿರ್ದೇಶಕ

Nil	Nil	Nil	Nil	Nil
-----	-----	-----	-----	-----

Section 4(1)(b)(xv)- Particulars of facilities available to citizens for obtaining information

Sl.no	Facility	Description (location of facility/name etc)	Details of information available
1	Nil	Nil	Nil

Section 4(1)(b)(xvi)- Names, designations and other particulars of public information officers

a. Public information officer(PIO)

b.

Sl. no	Name of the office /administrative unit	Name & designation of PIO	Office tel.no Residence tel.no Fax	E-mail
1	ಮುಖ್ಯ ಅಭಿಯಂತರರು (ದಾಸ್ತಿ) ರವರ ಕಛೇರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 9ನೇ ಅಡ್ಡರಸ್ಟೆ, 9ನೇ ಮುಖ್ಯರಸ್ಟೆ, ಜಯನಗರ 2ನೇ ಬ್ಲಾಕ್, ಬೆಂಗಳೂರು- 560011	ಶ್ರೀ.ಪ್ರಭಾಕರ ಮುಖ್ಯ ಅಭಿಯಂತರರು (ದಾಸ್ತಿ)	080-22975708	cesouthbbmp@gmail.com

c. Asst. public information officer

Sl. no	Name of the office /administrative unit	Name & designation of APIO	Office tel.no residence	E-mail
--------	---	----------------------------	-------------------------	--------

Shashikala
ವ್ಯಾಧನ್ಯಾಪಕರು
ಮುಖ್ಯ ಅಭಿಯಂತರು (ದಾಸ್ತಿ) ರವರ ಕಛೇರಿ
ಬೃಹತ್ ಬೆಂಗಳೂರು ಮಹಾನಗರ ಹಳ -

Shashikala

ಮಾಹಿತಿ ಹಣ್ಣು ಅಧಿಕಾರಿಯವರು 200ರೆ
ಅನ್ಯಾಯ ನಿರ್ವಹಣೆಯನ್ನು
ಮುಖ್ಯ ಅಭಿಯಂತರು (ದಾಸ್ತಿ) ರ
ಕಛೇರಿಯಂದ ಸಾರ್ಥಕರಾಗಿ.

			tel.no Fax	
1.	ಮುಖ್ಯ ಅಧಿಯಂತರರು (ದಾಸ್ತಿಣ) ರವರ ಕಛೇರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 9ನೇ ಅಡ್ಡರಸ್ಟೆ, 9ನೇ ಮುಖ್ಯರಸ್ಟೆ, ಜಯನಗರ 2ನೇ ಬ್ಲಾಕ್, ಬೆಂಗಳೂರು-560011	ಶ್ರೀಮತಿ.ಶಕುಂಠಲ ವ್ಯವಸ್ಥಾಪಕರು	080-22975708	cesouthbbmp@gmail.com

C. Appellate authority

Sl.no	Name of the office /administrative unit	Name & designation of appellate authority	Office tel.no residence tel.no Fax	E-mail
1	ಜಂಟಿ ಆಯುಕ್ತರು (ದಾಸ್ತಿಣ) ರವರ ಕಛೇರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 9ನೇ ಅಡ್ಡರಸ್ಟೆ, 9ನೇ ಮುಖ್ಯರಸ್ಟೆ, ಜಯನಗರ 2ನೇ ಬ್ಲಾಕ್, ಬೆಂಗಳೂರು-560011	ಶ್ರೀ.ಟ.ಹೆಚ್.ವಿಶ್ವನಾಥ್ ವಲಯ ಜಂಟಿ ಆಯುಕ್ತರು (ದಾಸ್ತಿಣ)	080-22975701	jcsouth@bbmp.gov.in bbmpacs@gmail.com

Section 4(1)(b)(xvii)- Any other useful information/ information frequently asked by the public
Please give any other information or details of publications which are of relevance or of use to the citizens or which are frequently asked by the public.

ವ್ಯವಸ್ಥಾಪಕರು
ಮುಖ್ಯ ಅಧಿಯಂತರ ದಾಸ್ತಿಣ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ



ಮಾಹಿತಿ ತೆಂಕ್ಕು ಅಧಿಕಾರಿಯವರು 200ಕ್ಕೆ
ಅನ್ವಯ ಸದರ ಶ್ರೇಷ್ಠಿಯನ್ನು
ಮುಖ್ಯ ಅಧಿಯಂತರ (ದಾಸ್ತಿಣ) ರವರ
ಕರ್ತೀಕಾರಿಯಾಗಿ ನೀಡಲಾಗಿದೆ.